

ಶ್ರೀಚತುರ್ವಿಂಶತ್ಯವತಾರಸ್ತೋತ್ರಮ್

{|| ಶ್ರೀಚತುರ್ವಿಂಶತ್ಯವತಾರಸ್ತೋತ್ರಮ್ ||}

ಶ್ರೀಗಣೇಶಾಯ ನಮಃ |

ಪಾತಾಲಗಂ ಕ್ಷಿತಿತಲಂ ಸುರವೃಂದಪಾತಾ ಹತ್ವಾಽಽದಿದೈತ್ಯಮುದಧೇರ್ನಿದಧೌ ಜಲೋರ್ಧ್ವಮ್ |

ಉದ್ಧೃತ್ಯ ಚಾತನುತ ಯಸ್ತನುತೋ ಯಜೂಂಷಿ ತಂ ಸೂಕರಂ ಪ್ರಥಮಪ್ರಥಮಂ ನಮಾಮಿ || ೧ || var ತಂ
ಶಚ್ಚರಂ

ಸ್ವಾಯಮ್ಭುವಂ ಮನುಮಪಾಚ್ಚ ಭುವಂ ಸಮಸ್ತಾಂ ಭೂತ್ವಾ ತದೀಯತನಯಾತನಯೋಽಥ ಹತ್ವಾ ||

ಯಃ ಸ್ವಾತ್ಮಜೈಃ ಸುರಗಣೈರಸುರವ್ರಜಂ ತಂ ಯಜ್ಞಂ ದ್ವಿತೀಯಮಭವಾಯ ಭಜೇಽದ್ವಿತೀಯಮ್ || ೨ ||

ಪ್ರಾದುರ್ಭೂವ ಭವದುರ್ಬಲಚಿತ್ತವೃತ್ತೀನ್ ಜ್ಞಾನೋಪದೇಶರಹಿತಾನುಪದೇಷ್ಟುಕಾಮಃ |

ಯೋ ದೇವವನ್ದ್ಯ ಚರಣೋ ನನು ದೇವಹೂತ್ಯಾಂ ವಂದೇಽವಗಾಹಕಪಿಶಂ ಕಪಿಲಂ ತೃತೀಯಮ್ || ೩ ||

ಯಃ ಸೂನುಕಾಮುಕಮಸೂನುಪರೋಧಯಂತಂ ಸನ್ತೋಷಯನ್ ಸ್ವಜನಕಂ ಸ್ವಜನಾರ್ತಿಹಾತ್ರಿಮ್ |

ಜಜ್ಞೇ ವಿಧೂತಭವಭೀರವಧೂತವೇಷೋ ದತ್ತೋ ಭವಪ್ರಭವದುಃಖಹರೋಽಸ್ತು ತುರ್ಯಃ || ೪ ||

ಸಚ್ಚಲ್ಪಮಾತ್ರಕರಣಾದ್ಗತಕಲ್ಪನಷ್ಟಂ ಗೂಢಂ ಸ್ವತತ್ತ್ವನಿಗಮಂ ಸುಗಮಂ ಕರಿಷ್ಯನ್ |

ಧಾತುರ್ವಿಚಾರಚತುರೋಽಜನಿ ಯಶ್ಚತುರ್ಧಾ ಸೇವಸ್ವ ಪಿಂಚ್ಚಮಮಪಿಂಚ್ಚಶರಂ ಕುಮಾರಮ್ || ೫ ||

ಸತ್ಕಾರಮರ್ಹತಿ ಸತಾಮಪಕಾರಕೋಽಪೀತ್ಯೇವಂವಿಧಾಮೃಷಿಗಿರಂ ವಿಶದಾಂ ವಿಧ್ಯಾಸ್ಯನ್ |

ಯೋಽಶೇಷದೋಷಸದನೇ ಮದನೇಽದಯಿಷ್ಟ ನಾರಾಯಣೋ ವಿಜಯದೋ ಜಯತಾತ್ ಸ ಷಷ್ಠಃ ||

೬ ||

ಯಃ ಕೇಶವೇಽಕೃತರತಿಂ ಕಿಲ ಶೈಶವೇಽಪಿ ದೃಷ್ಟ್ವಾ ಸ್ವದುಃಖಹರಣಂ ಶರಣಂ ತದೇವ |

ತಸ್ಮೈ ಸುನೀತಿತನಯಾಯ ನಯಾನ್ವಿತಾಯ ನಿತ್ಯಂ ಧ್ರುವಾಯ ವರದಂ ವರಯೇಶ್ವಸಂಖ್ಯಮ್ || ೭ ||

ಕಿಂ ವೇನಮುತ್ಪಥಗತಂ ಪುಪುವೇ ನ ಭೂಮಿಂ ಕಿಂ ದುಗ್ಧರೂಪಮಥ ಸಾರಮದುಗ್ಧ ಯೋ ನ |
ತಂ ವೈ ಹಿತಾಯ ಜಗತಾಂ ವಿಹಿತಾವತಾರಂ ವಂದೇಷ್ವಮಂ ಪೃಥುಮಹಂ ಪೃಥುಲಪ್ರತಾಪಮ್ || ೮ ||

ಪೂರ್ವಂ ನಿಜಾಚರಣತೋ ಗೃಹಿಣಾಮಪೂರ್ವಂ ಧರ್ಮಂ ಜನಾಯ ನಿದಿದೇಶ ಜನಾನ್ತರಜ್ಞಃ |
ಯೋಽನ್ತೇ ತಥೈವ ವಿರಜಸ್ತಮಸಾಂ ವಿರಜ್ಯನ್ನತ್ಯರ್ಷಭೋಽಸ್ತು ನವಮೋ ನವಸಿದ್ಧಿದಃ ಸಃ || ೯ ||

ನಿದ್ರಾನ್ವಿತಸ್ಯ ಮುಖತೋ ಹಿ ಚತುರ್ಮುಖಸ್ಯ ಸ್ತಸ್ತಾ ಜಲೇ ಪ್ರತಿದದೇಽಪ್ರಿತಮಃ ಶ್ರುತೀರ್ಯಃ |
ಹತ್ವಾ ತುರಗ್ಗವದನಂ ಚತುರಂ ರಣೇ ತಂ ಸೌಖ್ಯೇಹಯಾ ಕಿಲ ಭಜೇ ದಶಮಂ ಹಯಾಸ್ಯಮ್ || ೧೦ ||

ಸತ್ಯವ್ರತಾಯ ನಿಜಭಕ್ತಿರತಾಯ ನಿತ್ಯಂ ಗುಹ್ಯಂ ಪುರಾ ವಿವಿದಿಷುಃ ಸ್ವಪುರಾಣತತ್ತ್ವಮ್ |
ಯೋಽಕಾಲಜೇ ಪ್ರಲಯಕಾಲಜಲೇ ವ್ಯಹಾರ್ಷೀದೇಕಾದಶೋ ಜಗತಿ ಮೇ ಗತಿರಸ್ತು ಮತ್ಸ್ಯಃ || ೧೧ ||

ಪೃಷ್ಠೇನ ಮನ್ದರಮಮನ್ದಭರಂ ಗಿರಿಂ ಯಃ ಕ್ಷೀರೋದಧಾವಮರದೈತ್ಯಕೃತೇ ದಧಾರ |
ನಿಃಶ್ವಾಸನರ್ತಿತತರಗ್ಗಸುರಗ್ಗಲುಬ್ಧಃ ಸ ದ್ವಾದಶೋಽಸ್ತು ಕುದಶೋಪಶಮಾಯ ಕೂರ್ಮಃ || ೧೨ ||

ಸರ್ವಂ ಜಗದ್ಧರಿಮಯಂ ಜಗತೀತಿ ವಾಕ್ಯಂ ತಥ್ಯಂ ವಿಧಾತುಮಥ ಚಿತ್ರತನೂಂ ವಿಧಾಯ |
ಸ್ತಮ್ಭಾದಜಾಯತ ಸದಾ ಯತತಾಂ ದುರಾಪಃ ಸೋಽಸ್ತು ತ್ರಿಯುಕ್ತದಶಮಃ ಶಮದೋ ನೃಸಿಂಹಃ || ೧೩ ||

ವಾತ್ಸಲ್ಯಮಾತ್ಮಪುರುಷೇಷು ಪುರುಪ್ರತಾಪಃ ಸನ್ನರ್ಶಯನ್ನವಿರತಂ ನಿರತಂ ಸ್ವಭಕ್ತೌ |
ಗ್ರಾಹಾದಮೋಚಯದಮೋಘಬಲೋ ಗಜೇನ್ದ್ರಂ ಭೂತ್ಯೈ ಹರಿರ್ಮನುಮಿತೋಽಸ್ತವ್ವ ಮಿತೋಪಮಃ ಸಃ
|| ೧೪ ||

ಸರ್ವಸ್ವಮೇವ ಬಲಯೇಽರ್ಪಯತೇ ಸ್ವಮೇಷ ಪ್ರತ್ಯರ್ಪಯತ್ತದಪರಂ ನ ತದರ್ಹಮಗ್ರ್ಯಮ್ |
ಲೋಕತ್ರಯೇ ಕಿಮಪಿ ವಸ್ತು ವಿಲೋಕಮಾನಃ ಶ್ರಿವಾಮನೋ ವಸತು ಪಿಚ್ಛಾದಶೋ ಮನೋಽಬ್ಜೇ || ೧೫ ||

ಪೃಷ್ಟಾನ್ನಿಗೂಢವಿಷಯಾನ್ ಸುವಿಷಣ್ಣಚಿತ್ತೇ ಜಾತೇ ವಿಧಾತರಿ ವಿಧಾತ್ಯಸುತೈಃ ಸುವಿಜ್ಞೈಃ |
ಉದ್ಭೂಯ ಸುಷ್ಕುತರಮುತ್ತರಯಾಙ್ಗಕಾರ ಸ್ಯಾತ್ ಷೋಡಶಃ ಪರಮಹಂಸಗತಿಃ ಸ ಹಂಸಃ || ೧೬ ||

ಆವಿರ್ಭೂವ ಭುವಿ ಭೂವಲಯಂ ಪ್ರಪಾತುಂ ಯಃ ಸಜ್ಜನೇಷು ಕಿಲ ಕಲ್ಪಪಲಾಶಿಕಲ್ಪಃ |
ದುಷ್ಟವ್ರಜಸ್ಯ ದಹನೇ ದಹನೋಽದ್ವಿತೀಯಸ್ತಂ ತ್ವಾಂ ಮನುಂ ಪುರುಷಸಪ್ತದಶಂ ಮನುಷ್ಯ || ೧೭ ||

ಯೋಽರ್ಥಾಯ ವಿಷ್ಣುರುದಘೇರುದಭೂತ್ ಸುರಾಣಾಂ ನಾನಾವಿಧಾಮಯವಿನಾಶವಿಧಾನವಿಜ್ಞಃ |
ಪೀಯೂಷಯೂಷಪರಿಪೂರ್ಣಘಟಂ ಗೃಹೀತ್ವಾ ಧನ್ವಂತರಿಃ ಸುಖಕರೋಽಸ್ತು ಕರೋನವಿಂಶಃ || ೧೮ ||

ರಾಜನ್ಯಕಂ ಪ್ರವರರಾಜಗುಣೈರ್ವಿಹೀನಂ ಗರ್ವಾತ್ಸ್ವಧರ್ಮಪರಧರ್ಮವಿಚಾರಶೂನ್ಯಮ್ |
ಯೋಽನೇಕವಾರಮವಧೀದವಧೀರಿತಸ್ತಮೇಕೋನವಿಂಶಮವಬುಧ್ಯತಿ ಕೋ ನ ರಾಮಮ್ || ೧೯ ||

ಪಿತ್ರೈಃ ನಿಯೋಗಮತಿರೀರ್ಘವಿಯೋಗದಾಯಿ ಸಮ್ನಾನಯನ್ ಮನುಸಮಾ ವ್ಯನಯದ್ವನೇಷು |
ಯಃ ಸ್ವೀಯರಕ್ಷಣಕೃತೇ ವಿಹಿತಕ್ಷಣಸ್ತಂ ಶ್ರೀರಾಮಮಾಶ್ರಯವರಂ ಶ್ರಯ ಚಿತ್ತ ವಿಂಶಮ್ || ೨೦ ||

ಸಮ್ಮೀಡಿತಾಂ ಮನುಜಪೈರ್ದನುಜಸ್ವಭಾವೈರುಜ್ಜೀವಯನ್ ವಸುಮತೀಂ ವಸುದೇವಗೇಹೇ |
ಆವಿರ್ಭೂವ ಜನತಾಪರಿತಾಪಹೃತ್ ಸ ಕೃಷ್ಣೋಽಸ್ತು ಮೇಽಪಿ ಗದಹಾ ಗದಯೈಕವಿಂಶಃ || ೨೧ ||

ಕಾಲೇನ ನಷ್ಟಧಿಷಣಾನ್ ಪ್ರಬಲೇನ ವೀಕ್ಷ್ಯ ಲೋಕಾನ್ ಪರಾಶರಮುನೇಃ ಶರಣೇಽವತೀರ್ಣಃ |
ಭಕ್ತಪ್ರಿಯಃ ಶ್ರುತಿಗಣಂ ಬಹುಧಾ ವ್ಯಭಂಕ್ತ ವ್ಯಾಸೋಽಸ್ತು ಮೇ ಶಿವಕರಃ ಕರನೇತ್ರಸಂಖ್ಯಃ || ೨೨ ||

ಲೋಕೇ ಮಖಾದಿಮಿಷತಸ್ತ್ವಸುಖಾದಿಬೀಜಾಂ ವ್ಯಾಪ್ತಾಂ ಪ್ರಭೂತಕರಣೇಽಮಿತಭೂತಹಿಂಸಾಮ್ |
ಯೋ ಮೂಲತಃ ಕಿಲ ವಿಮೂಲಯಿತುಂ ಪ್ರಜಜ್ಞೇ ಚಿತ್ತೇ ತ್ರಿನೇತ್ರಕಲನಂ ಕಲಯಾಮಿ ಬುಧ್ಧಮ್ || ೨೩ ||

ಪ್ರಾಪ್ತೇಷು ಸತ್ನು ತನುತಾಂ ಪ್ರಚುರೇಷ್ಟಸತ್ನು ಧರ್ಮೇ ತಿರೋಹಿತವತಿ ಪ್ರಸೃತೇ ತ್ವಧರ್ಮೇ |
ಜಜ್ಞೇಽಥ ವಿಷ್ಣುಯಶಸೋ ನಿಲಯೇ ಯಶಸ್ವೀ ಕಲ್ಕೀ ಪ್ರಸಿದ್ಧಚರಿತೋಽವತು ಸಿದ್ಧಸಂಖ್ಯಃ || ೨೪ ||

॥ इति श्री चतुर्विंशत्यवतारस्तोत्रं सम्पूर्णम् ॥

This stotram praises the 24 important incarnations
of Vishnu as described in Srimad Bhagavatam
Canto-sarga 1 chapter-adhyAya 3 and
Canto 2 chapter 7
with some variations.

Encoded by Dinesh Agarwal dinesh.garghouse at gmail.com

Proofread by Dinesh Agarwal, K S Ramachandran, PSA Easwaran

Please send corrections to sanskrit@cheerful.com

Last updated ॐoday

<http://sanskritdocuments.org>

Chaturvimshati Avatara Stotram 1 Lyrics in Kannada PDF

% File name : chaturviMshatyavatArastotram.itx

% Category :

% Location : doc_vishhnu

% Author :

% Language : Sanskrit

% Subject : philosophy/hinduism/religion

% Transliterated by : Dinesh Agarwal dinesh.garghouse at gmail.com

% Proofread by : Dinesh Agarwal, KSR, Psa Easwaran

% Translated by :

% Description/comments : brihatastotraratnakar 464

% Source :

% Acknowledge-Permission:

% Latest update : May 17, 2015

% Send corrections to : Sanskrit@cheerful.com

% Site access : <http://sanskritdocuments.org>

%

% This text is prepared by volunteers and is to be used for personal study

% and research. The file is not to be copied or reposted for promotion of

% any website or individuals or for commercial purpose without permission.

% Please help to maintain respect for volunteer spirit.

%

We acknowledge well-meaning volunteers for Sanskritdocuments.org and other sites to have built the collection of Sanskrit texts.

Please check their sites later for improved versions of the texts.

This file should strictly be kept for personal use.

PDF file is generated [December 9, 2015] at Stotram Website